

ಓಂ ಶಾಂತಿ, ಬಾಪ್‌ದಾದಾ, ರಿವೈಸ್ ಕೋರ್ಸ್/ಅವ್ಯಕ್ತ ಮುರಳಿ 03-04-1996.

ಸೇವೆಯ ಜೊತೆ ಜೊತೆ ಬೇಹದ್ದಿನ ವೈರಾಗ್ಯ ವೃತ್ತಿಯ ಮೂಲಕ ಹಳೆಯ ಅಥವಾ ವ್ಯರ್ಥ ಸಂಸ್ಕಾರಗಳಿಂದ ಮುಕ್ತರಾಗಿರಿ.

(सेवाओं के साथ-साथ बेहद की वैराग्य वृत्ति द्वारा पुराने वा व्यर्थ संस्कारों से मुक्त बनो)

ಇಂದು ಪಾರಲೌಕಿಕ ತಂದೆಯು ತನ್ನ ಬೇಹದ್ದಿನ ಸದಾ ಸಹಯೋಗಿ ಸಾಧಿಗಳನ್ನು ನೋಡುತ್ತಾ ಇದ್ದಾರೆ. ನಾಲ್ಕು ಕಡೆಯ ಸದಾ ಸಹಯೋಗಿ ಮಕ್ಕಳು ಸದಾ ತಂದೆಯ ಹೃದಯದಲ್ಲಿ ಹೃದಯ ಸಿಂಹಾಸನಕ್ಕೆ ಅಧಿಕಾರಿಯಾಗಿದ್ದಾರೆ. ನಿರಾಕಾರ ತಂದೆಗೆ ಅಕಾಲ ಸಿಂಹಾಸನವೂ ಇಲ್ಲ. ಆದರೆ ಮಕ್ಕಳಿಗೆ ಎಷ್ಟು ಸಿಂಹಾಸನಗಳಿವೆ? ಬಾಪ್ ದಾದಾರವರು ಸಿಂಹಾಸನಾಧಿಕಾರಿ ಮಕ್ಕಳನ್ನು ನೋಡಿ ಸದಾ ಹರ್ಷಿತರಾಗಿರುತ್ತಾರೆ. ವಾಹ್ ನನ್ನ ಸಿಂಹಾಸನಾಧಿಕಾರಿ ಮಕ್ಕಳು ಎಂದು ಖುಷಿಪಡುತ್ತಿದ್ದಾರೆ. ನೀವೆಲ್ಲರೂ ಕೂಡ ಬಾಪ್‌ದಾದಾರವರನ್ನು ನೋಡಿ ಖುಷಿಯಾಗುತ್ತಿದ್ದೀರಲ್ಲವೇ? ಆದರೆ ಬಾಪ್‌ದಾದಾ ಎಷ್ಟು ಜನ ಮಕ್ಕಳನ್ನು ನೋಡಿ ಖುಷಿಪಡುತ್ತಿದ್ದಾರೆ. ಏಕೆಂದರೆ ಪ್ರತಿಯೊಬ್ಬ ಮಗುವೂ ವಿಶೇಷ ಆತ್ಮ ಆಗಿದ್ದಾರೆ. ಕೊನೆಯ ಸ್ಥಾನದವರಾಗಿದ್ದರೂ ಸಹ ಕೊನೆಯವರಾಗಿದ್ದರೂ ಸಹ ಕೋಟಿಗಳಲ್ಲಿ ಯಾರೋ ಒಬ್ಬೊಬ್ಬರಾದ ವಿಶೇಷ ಆತ್ಮರ ಪಟ್ಟಿಯಲ್ಲಿ ಇದ್ದಾರೆ. ಆದ್ದರಿಂದ ಒಬ್ಬೊಬ್ಬ ಮಗುವನ್ನೂ ನೋಡಿ ತಂದೆಗೆ ಜಾಸ್ತಿ ಖುಷಿಯಾಗಿದೆಯೋ ಅಥವಾ ನಿಮಗೆ ಇದೆಯೋ? (ಇಬ್ಬರಿಗೂ) ತಂದೆಗೆ ಎಷ್ಟೊಂದು ಮಕ್ಕಳಿದ್ದಾರೆ. ಎಷ್ಟು ಮಕ್ಕಳಿದ್ದಾರೋ ಅಷ್ಟು ಖುಷಿಯಿದೆ. ಆದರೆ ನಿಮಗೆ ಕೇವಲ ಡಬಲ್ ಖುಷಿಯಿದೆಯಷ್ಟೇ. ನಿಮಗೆ ಪರಿವಾರದ ಖುಷಿಯೂ ಇದೆ. ಆದರೆ ತಂದೆಯ ಖುಷಿಯು ಸದಾಕಾಲದ್ದಾಗಿದೆ. ಆದರೆ ನಿಮ್ಮ ಖುಷಿಯು ಸದಾಕಾಲದ್ದಾಗಿದೆಯೋ ಅಥವಾ ಯಾವಾಗಲಾದರೂ ಏರುಪೇರಾಗಿ ಬಿಡುತ್ತದೆಯೋ?

ಬಾಪ್‌ದಾದಾರವರು ಬ್ರಾಹ್ಮಣ ಜೀವನದ ಶ್ವಾಸವೇ ಖುಷಿಯಾಗಿದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಖುಷಿಯು ಇಲ್ಲದಿದ್ದರೆ ಅದು ಬ್ರಾಹ್ಮಣ ಜೀವನವಲ್ಲ. ಹಾಗೂ ಅದು ಅವಿನಾಶೀ ಖುಷಿಯಾಗಿದೆ, ಆಗಾಗ ಇರುವುದಲ್ಲ. ಖುಷಿಯಂತೂ ಖುಷಿಯಾಗಿದೆ. ಈದಿನ 50% ಖುಷಿಯಿದೆ, ನಾಳೆ 100% ಖುಷಿಯಿರುತ್ತದೆಯೆಂದರೆ ಜೀವನದ ಶ್ವಾಸವು ಏರುಪೇರಾಗುತ್ತದೆಯೆಂದು ಹೇಳಬಹುದಲ್ಲವೇ. ಬಾಪ್‌ದಾದಾರು ಮುಂಚೆಯೂ ಸಹ ಏನು ತಿಳಿವಳಿಕೆ ನೀಡಿದ್ದರು ಶರೀರವೇ ಹೋಗಿಬಿಟ್ಟರೂ ಸಹ ಖುಷಿಯು ಮಾತ್ರ ಹೋಗಬಾರದು ಎಂದು. ಈ ಪಾಠವು ಪಕ್ಕಾ ಆಗಿದೆಯೋ ಅಥವಾ ಸ್ವಲ್ಪ ಸ್ವಲ್ಪ ಕಚ್ಚಾ ಆಗಿದೆಯೋ? ಸದಾ ಅದರ ಬಗ್ಗೆ ಗಮನವಿದೆಯೇ? ಒಮ್ಮೊಮ್ಮೆ ಖುಷಿಯಾಗಿ ಇರುವವರು ಏನಾಗುವರು? ಸದಾ ಖುಷಿಯಲ್ಲಿ ಇರುವವರು ಪಾಸ್ ವಿತ್ ಆನರ್ (ಗೌರವಯುತವಾಗಿ ತೇರ್ಗಡೆ) ಆಗುತ್ತಾರೆ. ಹಾಗೂ ಆಗಾಗ ಖುಷಿಯಲ್ಲಿ ಇರುವವರು ಧರ್ಮರಾಜಪುರಿಯ ಮೂಲಕ ಹೋಗಬೇಕಾಗುತ್ತದೆ. ಪಾಸ್ ವಿತ್ ಆನರ್ ಆಗುವವರು ಒಂದು ಸೆಕೆಂಡಿನಲ್ಲಿ ತಂದೆಯ ಜೊತೆಯಲ್ಲಿ ಹೋಗುವರು. ಧರ್ಮರಾಜ ಪುರಿಯಲ್ಲಿ ನಿಲ್ಲುವುದಿಲ್ಲ. ಆದ್ದರಿಂದ ನೀವೆಲ್ಲರೂ ಯಾರಾಗಿದ್ದೀರಿ?

ಜೊತೆಯಲ್ಲಿ ಹೋಗುವವರಾಗಿದ್ದೀರೋ ಅಥವಾ ಧರ್ಮರಾಜಪುರಿಯಲ್ಲಿ ನಿಲ್ಲುವವರಾಗಿದ್ದೀರೋ? (ಜೊತೆಯಲ್ಲಿ ಹೋಗುವವರು) ಅಂತಹ ಚಾರ್ಟ್ ಇದೆಯೇ? ಏಕೆಂದರೆ ವಿಶೇಷವಾಗಿ ಡೈಮಂಡ್ ಜೂಬ್ಲಿಯ ವರ್ಷದಲ್ಲಿ ಬಾಪ್‌ದಾದಾರವರಿಗೆ ಪ್ರತಿಯೊಬ್ಬ ಮಗುವಿನ ಬಗ್ಗೆ ಯಾವ ಶುಭ ಆಶೆಯಿದೆ ಎನ್ನುವುದನ್ನಂತೂ ತಿಳಿದುಕೊಂಡಿದ್ದೀರಲ್ಲವೇ?

ಬಾಪ್‌ದಾದಾರವರು ಮಕ್ಕಳೆಲ್ಲರ ಚಾರ್ಟನ್ನು ನೋಡಿದರು. ಅವರಲ್ಲಿ ಏನು ನೋಡಿದರೆಂದರೆ ವರ್ತಮಾನ ಸಮಯದ ಅನುಗುಣವಾಗಿ ಒಂದು ವಿಷಯದ ಬಗ್ಗೆ ಇನ್ನೂ ಅಧಿಕ ಗಮನವಿರಬೇಕು. ಹೇಗೆ ಸಮಯದನುಸಾರ ತುಂಬಾ ಉತ್ಸಾಹ-ಉಲ್ಲಾಸದಿಂದ ಮುನ್ನಡೆಯುತ್ತಾ ಇದ್ದೀರಿ. ಹಾಗೂ ಡೈಮಂಡ್ ಜೂಬ್ಲಿಯಲ್ಲಿ ವಿಶೇಷವಾಗಿ ಸೇವೆಯ ಉತ್ಸಾಹ-ಉಲ್ಲಾಸ ಇದೆ. ಇದರಲ್ಲಿ ಪಾಸಾಗಿದ್ದೀರಿ. ಪ್ರತಿಯೊಬ್ಬರೂ ಯಥಾ ಶಕ್ತಿ ಸೇವೆ ಮಾಡುತ್ತಾ ಇದ್ದಾರೆ ಹಾಗೂ ಮಾಡುತ್ತಾ ಇರುವರು. ಆದರೆ ಈಗ ವಿಶೇಷವಾಗಿ ಏನು ಅಗತ್ಯವಿದೆ? ಸಮಯವು ಸಮೀಪವಾಗಿರುವುದರಿಂದ ಸಮಯದ ಸಮೀಪತೆಯ ಅನುಸಾರವಾಗಿ ಈಗ ಯಾವ ಅಲೆಯು ಇರಬೇಕು? (ಬೇಹದ್ ವೈರಾಗ್ಯದ ಅಲೆ) ಯಾವ ವೈರಾಗ್ಯ? ಮಿತಿಯಿರುವ (ಹದ್ದಿನ) ವೈರಾಗ್ಯವೋ ಅಥವಾ ಬೇಹದ್ದಿನ (ಮಿತಿಯಿಲ್ಲದ) ವೈರಾಗ್ಯದ ಅಲೆಯೋ? ಎಷ್ಟು ಸೇವೆಯ ಉತ್ಸಾಹ-ಉಲ್ಲಾಸವಿದೆಯೋ ಅಷ್ಟು ಸಮಯದ ಅವಶ್ಯಕತೆಯ ಅನುಸಾರವಾಗಿ ಸ್ವಸ್ಥಿತಿಯಲ್ಲಿ ಬೇಹದ್ ವೈರಾಗ್ಯವು ಎಷ್ಟಿದೆ? ಏಕೆಂದರೆ ನಿಮ್ಮ ಸೇವೆಯ ಸಫಲತೆಯು ಆದಷ್ಟು ಬೇಗ ಪ್ರಜೆಗಳು ತಯಾರಾಗಿ ಬಿಡುವುದರಲ್ಲಿ ಇದೆ. ಅದಕ್ಕಾಗಿ ಸೇವೆ ಮಾಡುತ್ತೀರಲ್ಲವೇ? ಆದ್ದರಿಂದ ಎಲ್ಲಿಯವರೆಗೆ ನಿಮಿತ್ತ ಆತ್ಮರಾದ ನಿಮ್ಮಲ್ಲಿ ಬೇಹದ್ ವೈರಾಗ್ಯವೃತ್ತಿಯು ಇಲ್ಲವೋ ಅಲ್ಲಿಯವರೆಗೆ ಅನ್ಯ ಆತ್ಮರಲ್ಲಿಯೂ ವೈರಾಗ್ಯ ವೃತ್ತಿಯು ಬರಲು ಸಾಧ್ಯವಾಗುವುದಿಲ್ಲ. ಹಾಗೂ ಎಲ್ಲಿಯವರೆಗೆ ವೈರಾಗ್ಯ ವೃತ್ತಿಯು ಇರುವುದಿಲ್ಲವೋ ಅಲ್ಲಿಯವರೆಗೆ ತಂದೆಯ ಪರಿಚಯವು ಎಲ್ಲರಿಗೂ ದೊರೆಯಲೆಂದು ಏನು ಬಯಸುತ್ತೀರೋ ಅದು ದೊರೆಯಲು ಸಾಧ್ಯವಾಗುವುದಿಲ್ಲ. ಬೇಹದ್ದಿನ ವೈರಾಗ್ಯವು ಸದಾ ಕಾಲದ ವೈರಾಗ್ಯವಾಗಿದೆ. ಒಂದುವೇಳೆ ಸಮಯದ ಅನುಸಾರವಾಗಿ ಅಥವಾ ಪರಿಸ್ಥಿತಿಯ ಅನುಸಾರವಾಗಿ ವೈರಾಗ್ಯವು ಬಂದರೆ ಸಮಯವು ನಂಬರ್‌ವನ್ ಆಗಿಬಿಟ್ಟಿತು ಹಾಗೂ ನೀವು ನಂಬರ್‌ಟೂ (ಎರಡನೆಯವರು) ಆಗಿಬಿಟ್ಟೀರಿ. ಪರಿಸ್ಥಿತಿ ಅಥವಾ ಸಮಯವು ವೈರಾಗ್ಯವನ್ನು ತಂದುಕೊಟ್ಟಿತು. ಪರಿಸ್ಥಿತಿಯು ಸಮಾಪ್ತಿಯಾದರೆ, ಸಮಯವು ಕಳೆದುಹೋದರೆ ವೈರಾಗ್ಯವೂ ಮಾಯವಾಗಿ ಬಿಡುತ್ತದೆ. ಅದನ್ನು ಬೇಹದ್ದಿನ ವೈರಾಗ್ಯವೆಂದು ಕರೆಯುವಿರೋ ಅಥವಾ ಅಲ್ಪಕಾಲದ ಹದ್ದಿನ ವೈರಾಗ್ಯವೆಂದು ಕರೆಯುವಿರೋ? ಈಗ ಬೇಹದ್ದಿನ ಸದಾಕಾಲದ ವೈರಾಗ್ಯದ ಅಗತ್ಯವಿದೆ. ಒಂದುವೇಳೆ ವೈರಾಗ್ಯವು ಭಂಗವಾಗಿ ಬಿಟ್ಟರೆ ಅದರ ಮುಖ್ಯ ಕಾರಣವು ದೇಹಾಭಿಮಾನವಾಗಿದೆ. ಎಲ್ಲಿಯವರೆಗೆ ದೇಹಾಭಿಮಾನದ ವೈರಾಗ್ಯವಿಲ್ಲವೋ ಅಲ್ಲಿಯವರೆಗೆ ಯಾವುದೇ ಆಸಕ್ತಿಯ ವೈರಾಗ್ಯವು ಸದಾಕಾಲದ್ದು ಇರುವುದಿಲ್ಲ. ಅಲ್ಪ ಕಾಲದವರೆಗೆ ಇರುತ್ತದೆ. ಸಂಬಂಧಗಳೊಂದಿಗೆ ವೈರಾಗ್ಯವಿರುವುದು ದೊಡ್ಡ ವಿಷಯವೇನಲ್ಲ. ಅದಂತೂ ಪ್ರಪಂಚದಲ್ಲಿಯೂ ಅನೇಕರಿಗೆ ಮನಃಪೂರ್ವಕವಾಗಿ ಬಂದು ಬಿಡುತ್ತದೆ. ಆದರೆ ಇಲ್ಲಿ ದೇಹಾಭಿಮಾನದ ಭಿನ್ನ ಭಿನ್ನ ರೂಪಗಳೇನಿವೆಯೋ ಭಿನ್ನ ಭಿನ್ನ ರೂಪಗಳನ್ನಂತೂ ತಿಳಿದುಕೊಂಡಿದ್ದೀರಲ್ಲವೇ? ದೇಹಾಭಿಮಾನದ ರೂಪಗಳು ಎಷ್ಟಿವೆ ಎನ್ನುವುದರ ವಿಸ್ತಾರವನ್ನಂತೂ ತಿಳಿದುಕೊಂಡಿದ್ದೀರಿ. ಆದರೆ ಈ ಅನೇಕ ದೇಹಾಭಿಮಾನದ ರೂಪಗಳನ್ನು ತಿಳಿದುಕೊಂಡು ಬೇಹದ್ದಿನ ಸದಾಕಾಲದ ವೈರಾಗ್ಯದಲ್ಲಿ ಇರಿ. ದೇಹ ಅಭಿಮಾನವು ದೇಹೀ

ಅಭಿಮಾನದಲ್ಲಿ ಬದಲಾಗಿ ಬಿಡಲಿ. ಹೇಗೆ ದೇಹಾಭಿಮಾನವು ಸ್ವಾಭಾವಿಕ ಆಗಿಬಿಟ್ಟಿತೋ ಹಾಗೆಯೇ ದೇಹೀ ಅಭಿಮಾನವು ಸ್ವಾಭಾವಿಕ (ನ್ಯಾಚುರಲ್) ಆಗಿಬಿಡಬೇಕು. ಏಕೆಂದರೆ ಪ್ರತಿಯೊಂದು ಆಸಕ್ತಿಯಲ್ಲಿಯೂ ಮೊದಲನೆಯ ಶಬ್ದವು ದೇಹವೇ ಬರುತ್ತದೆ. ಸಂಬಂಧಗಳೂ ದೇಹಕ್ಕೆ ಇವೆ, ಪದಾರ್ಥಗಳು ಎಂದರೆ ದೇಹದ ಪದಾರ್ಥಗಳಾಗಿವೆ. ಹೀಗೆ ಮೂಲ ಆಧಾರವು ದೇಹಾಭಿಮಾನವಾಗಿದೆ. ಎಲ್ಲಿಯವರೆಗೆ ಯಾವುದೋ ಒಂದು ರೂಪದಲ್ಲಿ ದೇಹಾಭಿಮಾನವಿದೆಯೋ ಅಲ್ಲಿಯವರೆಗೆ ವೈರಾಗ್ಯವೃತ್ತಿಯು ಇರಲು ಸಾಧ್ಯವಿಲ್ಲ. ಹಾಗೂ ಬಾಪ್‌ದಾದರವರು ಏನು ನೋಡಿದರೆಂದರೆ, ವರ್ತಮಾನ ಸಮಯದಲ್ಲಿ ದೇಹಾಭಿಮಾನದ ವಿಷ್ಣುಕ್ಕೆ ಕಾರಣವು ಏನಾಗಿದೆಯೆಂದರೆ, ದೇಹದ ಹಳೆಯ ಸಂಸ್ಕಾರಗಳೇನಿವೆಯೋ ಅವುಗಳೊಂದಿಗೆ ವೈರಾಗ್ಯವಿಲ್ಲ. ಮೊದಲು ದೇಹದ ಹಳೆಯ ಸಂಸ್ಕಾರಗಳೊಂದಿಗೆ ವೈರಾಗ್ಯವಿರಬೇಕು. ಸಂಸ್ಕಾರಗಳು ಸ್ಥಿತಿಯಿಂದ ಕೆಳಮಟ್ಟಕ್ಕೆ ತಂದುಬಿಡುತ್ತವೆ. ಸಂಸ್ಕಾರದ ಕಾರಣ ಸೇವೆಯಲ್ಲಿ ಅಥವಾ ಸಂಬಂಧ ಸಂಪರ್ಕದಲ್ಲಿ ವಿಷ್ಣುಗಳು ಬರುತ್ತವೆ. ಹೀಗೆ ಫಲಿತಾಂಶ ರೂಪದಲ್ಲಿ ಏನು ನೋಡಿದೆವೆಂದರೆ, ದೇಹದ ಹಳೆಯ ಸಂಸ್ಕಾರಗಳಿಂದ ಎಲ್ಲಿಯವರೆಗೆ ವೈರಾಗ್ಯವು ಬರುವುದಿಲ್ಲವೋ ಅಲ್ಲಿಯವರೆಗೆ ಬೇಹದ್ದಿನ ವೈರಾಗ್ಯವು ಸದಾ ಇರುವುದಿಲ್ಲ. ಸಂಸ್ಕಾರಗಳು ಭಿನ್ನ ಭಿನ್ನ ರೂಪದಿಂದ ತಮ್ಮ ಕಡೆಗೆ ಆಕರ್ಷಿತರನ್ನಾಗಿ ಮಾಡಿಕೊಂಡು ಬಿಡುತ್ತವೆ. ಹೀಗೆ ಎಲ್ಲಿ ಯಾವುದರ ಕಡೆಗಾದರೂ ಆಕರ್ಷಣೆ ಇದ್ದರೆ ವೈರಾಗ್ಯವಿರಲು ಸಾಧ್ಯವಿಲ್ಲ. ಆದ್ದರಿಂದ ಯಾವ ಪರಿಶೀಲನೆ ಮಾಡಿಕೊಳ್ಳಬೇಕೆಂದರೆ ನಾನು ನನ್ನ ಹಳೆಯ ಅಥವಾ ವ್ಯರ್ಥ ಸಂಸ್ಕಾರಗಳಿಂದ ಮುಕ್ತನಾಗಿದ್ದೇನೆಯೇ ಎಂಬುದನ್ನು. ವೈರಾಗ್ಯವೃತ್ತಿಯಲ್ಲಿ ಇರಬೇಕೆಂದು ಎಷ್ಟೇ ಪ್ರಯತ್ನ ಮಾಡಿದರೂ ಸಹ ಸಂಸ್ಕಾರಗಳು ಒಬ್ಬೊಬ್ಬರ ಬಳಿ ಅಥವಾ ಮೆಜಾರಿಟಿ ಮಕ್ಕಳ ಬಳಿ ಯಾವುದಾದರೊಂದು ರೂಪದಲ್ಲಿ ಹೇಗೆ ಪ್ರಬಲವಾಗಿವೆಯೆಂದರೆ, ತಮ್ಮ ಕಡೆಗೆ ಆಕರ್ಷಣೆ ಮಾಡುತ್ತವೆ. ಆದ್ದರಿಂದ ಮೊದಲು ಹಳೆಯ ಸಂಸ್ಕಾರಗಳಿಂದ ವೈರಾಗ್ಯವಿರಬೇಕು. ಸಂಸ್ಕಾರಗಳು ನಿಮಗೆ ಇಷ್ಟವಿಲ್ಲದಿದ್ದರೂ ಪ್ರತ್ಯಕ್ಷವಾಗಿ ಬಿಡುತ್ತವೆ. ಏಕೆ? ನೀವು ಬಯಸುವುದಿಲ್ಲ. ಆದರೆ ಸೂಕ್ಷ್ಮದಲ್ಲಿ ಸಂಸ್ಕಾರಗಳನ್ನು ನೀವು ಭಸ್ಮ ಮಾಡಿಲ್ಲ. ಎಲ್ಲಿಯಾದರೂ ಅಂಶಮಾತ್ರ ಉಳಿದುಬಿಟ್ಟಿದೆ. ಅಡಗಿಕೊಂಡಿವೆ. ಅವು ಸಮಯಾನುಸಾರ ನೀವು ಬಯಸದಿದ್ದರೂ ಪ್ರತ್ಯಕ್ಷವಾಗಿ ಬಿಡುತ್ತವೆ. ಆಮೇಲೆ ಏನು ಹೇಳುತ್ತೀರೆಂದರೆ ನಾನು ಇದನ್ನು ಬಯಸಲಿಲ್ಲ. ಆದರೆ ಏನು ಮಾಡುವುದು ಆಗಿಹೋಯಿತು, ಆಗಿಹೋಗುತ್ತದೆ ಇದನ್ನು ದೇಹಾಭಿಮಾನವು ಹೇಳುತ್ತದೆಯೋ ಅಥವಾ ದೇಹೀ ಅಭಿಮಾನವೋ?

ಬಾಪ್‌ದಾದಾರವರು ಏನು ನೋಡಿದರೆಂದರೆ ಹಳೆಯ ಸಂಸ್ಕಾರಗಳೊಂದಿಗೆ ವೈರಾಗ್ಯವೃತ್ತಿಯಲ್ಲಿ ದೌರ್ಬಲ್ಯವಿದೆ(ಬಲಹೀನತೆ). ಹಳೆಯ ಸಂಸ್ಕಾರಗಳನ್ನು ಸಮಾಪ್ತಿಮಾಡಿದ್ದೀರಿ. ಆದರೆ ಅಂಶ ಮಾತ್ರವೂ ಇರಬಾರದು. ಬೇರುಸಹಿತ ನಿರ್ಮೂಲ ಮಾಡಿಲ್ಲ. ಹಾಗೂ ಎಲ್ಲಿ ಅಂಶವಿರುತ್ತದೆಯೋ ಅಲ್ಲಿ ವಂಶವಂತೂ ಬೆಳೆಯುವುದಲ್ಲವೇ. ಈ ದಿನ ಅಂಶವಿದೆ. ಸಮಯದ ಅನುಸಾರವಾಗಿ ಅಂಶವು ವಂಶದ ರೂಪವನ್ನು ತಳೆದು ಬಿಡುತ್ತದೆ. ಪರವಶರನ್ನಾಗಿ ಮಾಡಿಬಿಡುತ್ತದೆ. ಹೇಳುವುದೇನೋ ಎಲ್ಲರೂ ಏನು ಹೇಗೆ ಹೇಳುತ್ತಾರೆಂದರೆ, ಹೇಗೆ ತಂದೆಯು ಜ್ಞಾನಪೂರ್ಣರಾಗಿದ್ದಾರೋ ಹಾಗೆಯೇ ನಾವೂ ಸಹ ಜ್ಞಾನಪೂರ್ಣರಾಗಿದ್ದೇವೆ ಎಂದು. ಆದರೆ ಯಾವಾಗ ಸಂಸ್ಕಾರದ ದಾಳಿಯಾಗುತ್ತದೆಯೋ ಆಗ ಜ್ಞಾನಪೂರ್ಣರಾಗಿದ್ದೀರೋ ಅಥವಾ ಜ್ಞಾನದಲ್ಲಿ ಪೊಳ್ಳಾಗುತ್ತೀರೋ? ಏನಾಗುತ್ತೀರಿ? ಜ್ಞಾನಪೂರ್ಣರಾಗುವುದಕ್ಕೆ

ಬದಲಾಗಿ ಜ್ಞಾನದಲ್ಲಿ ಪೊಳ್ಳಾಗಿ ಬಿಡುತ್ತೀರಿ. ಆ ಸಮಯದಲ್ಲಿ ಯಾರೊಂದಿಗಾದರೂ ಕೇಳಿದರೆ ಏನು ಹೇಳುತ್ತಾರೆಂದರೆ - ಹೌದು ನಾನೂ ತಿಳಿದುಕೊಂಡಿದ್ದೇನೆ. ಇದು ಇರಬಾರದು. ಹೀಗೆ ಮಾಡಬಾರದು. ಆದರೆ ಆಗಿಬಿಡುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಅವರು ಜ್ಞಾನಪೂರ್ಣ ಆದರೋ ಅಥವಾ ಜ್ಞಾನ ಬತ್ತಿಹೋದವರಾದರೋ? ಯಾರು ಜ್ಞಾನಪೂರ್ಣರಾಗಿರುತ್ತಾರೋ ಅವರ ಮೇಲೆ ಯಾವುದೇ ಸಂಸ್ಕಾರವಾಗಲೀ ಸಂಬಂಧವಾಗಲೀ, ಪದಾರ್ಥವಾಗಲೀ ಯುದ್ಧ ಮಾಡಲು ಸಾಧ್ಯವಾಗುವುದಿಲ್ಲ.

ನೀವು ಡೈಮಂಡ್ ಜೂಬ್ಲಿ ಆಚರಣೆ ಮಾಡುತ್ತಿದ್ದೀರಿ. ಡೈಮಂಡ್ ಜೂಬ್ಲಿಯ ಅರ್ಥವೇನಾಗಿದೆಯೆಂದರೆ ಡೈಮಂಡ್ (ವಜ್ರ) ಆಗುವುದು ಆರ್ಥಾತ್ ಬೇಹದ್ದಿನ ವೈರಾಗಿಯಾಗುವುದು. ಎಷ್ಟು ಸೇವೆಯ ಉಲ್ಲಾಸವಿದೆಯೋ ಅಷ್ಟು ವೈರಾಗ್ಯವೃತ್ತಿಯ ಗಮನವಿಲ್ಲ. ಇದರಲ್ಲಿ ಸೋಮಾರಿತನದಲ್ಲಿದ್ದಾರೆ, ಅಜಾಗರೂಕತೆಯಿದೆ. ನಡೆಯುತ್ತದೆ....ಆಗುತ್ತದೆ....ಆಗಿ ಬಿಡುವುದು..... ಸಮಯವು ಬಂದಾಗ ಸರಿಹೋಗಿ ಬಿಡುವುದು... ಎನ್ನುವ ಸಂಕಲ್ಪವಿದೆ. ಹಾಗಾದರೆ ಸಮಯವು ನಿಮ್ಮ ಶಿಕ್ಷಕನಾಗಿದೆಯೋ ಅಥವಾ ತಂದೆಯೋ? ಯಾರು ನಿಮ್ಮ ಶಿಕ್ಷಕರಾಗಿದ್ದಾರೆ? ಒಂದುವೇಳೆ ಸಮಯ ಬಂದಾಗ ನೀವು ಪರಿವರ್ತನೆ ಮಾಡಿಕೊಂಡರೆ, ನಿಮಗೆ ಪರಿಸ್ಥಿತಿ ಹಾಗೂ ಸಮಯವು ಶಿಕ್ಷಕನಾಗಿ ಬಿಟ್ಟಿತು. ಹೀಗೆ ನಿಮ್ಮ ರಚನೆಯಾಗಿರುವ ಸಮಯವು ನಿಮಗೆ ಶಿಕ್ಷಕನಾಗುವುದು ಸರಿಯೇ? ಪರಿಸ್ಥಿತಿ ಬಂದಾಗ ಏನು ಹೇಳುತ್ತೀರಿ? ಸಮಯ ಬಂದಾಗ ಸರಿಯಾಗಿಬಿಡುತ್ತದೆ. ಆಗಿಬಿಡುತ್ತದೆ. ನೀವು ಚಿಂತೆ ಮಾಡಬೇಡಿರಿ ಆಗಿಬಿಡುವುದು. ಆ ಸಮಯಕ್ಕೆ ಸಂಪೂರ್ಣ ಮುನ್ನಡೆದು ಬಿಡುವೆನು. ಎಂದು ತಂದೆಗೂ ಸಹ ಮಕ್ಕಳು ಧೈರ್ಯ ನೀಡುತ್ತಾರೆ. ಹೀಗೆ ಸಮಯವನ್ನು ನಿಮ್ಮ ಶಿಕ್ಷಕನನ್ನಾಗಿ ಮಾಡಿಕೊಳ್ಳುವುದು ಮಾಸ್ಟರ್ ರಚನೆಕಾರರಾದ ನಿಮಗೆ ಶೋಭಿಸುತ್ತದೆಯೋ? ಇದು ಒಳಿತೆನಿಸುತ್ತದೆಯೇ? ಸಮಯವು ರಚನೆಯಾಗಿದೆ. ನೀವು ಮಾಸ್ಟರ್ ರಚನೆಕಾರರಾಗಿದ್ದೀರಿ. ಆದ್ದರಿಂದ ರಚನೆಯು ಮಾಸ್ಟರ್ ರಚನೆಕಾರನ ಶಿಕ್ಷಕನಾಗುವುದು ಮಾಸ್ಟರ್ ರಚನೆಕಾರನಿಗೆ ಶೋಭಿಸುವುದಿಲ್ಲ. ಆದ್ದರಿಂದ ಈಗ ಬಾಪ್‌ದಾದಾರವರು ಸಮಯವನ್ನು ಕೊಟ್ಟಿದ್ದಾರೆ. ಆ ಸಮಯದೊಳಗೆ ವೈರಾಗ್ಯವೃತ್ತಿಯನ್ನು ಪ್ರತ್ಯಕ್ಷ ಮಾಡಿರಿ. ಏಕೆಂದರೆ ಸೇವೆಯ ಎಳೆದಾಟದಲ್ಲಿ ವೈರಾಗ್ಯವೃತ್ತಿಯು ಸಮಾಪ್ತಿಯಾಗಿ ಬಿಡುತ್ತದೆ. ವಾಸ್ತವವಾಗಿ ಸೇವೆಯಲ್ಲಿ ಖುಷಿಯೂ ದೊರೆಯುತ್ತದೆ, ಶಕ್ತಿಯೂ ದೊರೆಯುತ್ತದೆ ಹಾಗೂ ಪ್ರತ್ಯಕ್ಷ ಫಲವೂ ದೊರೆಯುತ್ತದೆ. ಆದರೆ ಬೇಹದ್ದಿನ ವೈರಾಗ್ಯ

ಸೇವೆಯಲ್ಲಿಯೇ ಆಗುತ್ತದೆ. ಆದ್ದರಿಂದ ಈಗ ನಿಮ್ಮ ಆಂತರ್ಯದಲ್ಲಿ ಈ ವೈರಾಗ್ಯ ವೃತ್ತಿಯನ್ನು ಎಚ್ಚರಗೊಳಿಸಿರಿ. ಕಲ್ಪದ ಹಿಂದೆಯೂ ಸಹ ನೀವೇ ಆಗಿದ್ದೀರೋ ಅಥವಾ ಅನ್ಯರು ಯಾರಾದರೂ ಆಗಿದ್ದೀರೋ? ನೀವೇ ಆಗಿದ್ದೀರೋ? ನೀವೇ ಆಗಿದ್ದಿರಲ್ಲವೇ. ಬೇಹದ್ ವೈರಾಗ್ಯವೃತ್ತಿಯು ಕೇವಲ ಅಡಗಿಕೊಂಡಿದೆ. ಅದನ್ನು ಪ್ರತ್ಯಕ್ಷಗೊಳಿಸಿರಿ. ಹೇಗೆ ಸೇವೆಯ ಪ್ಲಾನನ್ನು ಕಾರ್ಯರೂಪದಲ್ಲಿ ಪ್ರತ್ಯಕ್ಷ ಮಾಡಿದಾಗ ಸಫಲತೆಯು ದೊರೆಯುತ್ತದೆಯಲ್ಲವೇ. ಹಾಗೆಯೇ ಈಗ ಬೇಹದ್ದಿನ ವೈರಾಗ್ಯ ವೃತ್ತಿಯನ್ನು ಪ್ರತ್ಯಕ್ಷ ಮಾಡಿರಿ. ಎಷ್ಟೇ ಸಾಧನಗಳು ಪ್ರಾಪ್ತಿಯಿರಬಹುದು. ಹಾಗೂ ನಿಮಗೆ ದಿನ ಪ್ರತಿದಿನವೂ ಸಾಧನಗಳು ಅಧಿಕವಾಗಿಯೇ ದೊರೆಯಲಿದೆ. ಆದರೆ ಬೇಹದ್ದಿನ ವೈರಾಗ್ಯವೃತ್ತಿಯು ಸಾಧನೆಯು ಅಡಗಿಹೋಗಬಾರದು, ಪ್ರತ್ಯಕ್ಷವಾಗಲಿ. ಸಾಧನಗಳು ಹಾಗೂ ಸಾಧನೆಯ ಬ್ಯಾಲೆನ್ಸ್ (ಸಮತೋಲನ) ಇರಲಿ. ಏಕೆಂದರೆ ಮುಂದೆ ಹೋದಂತೆ

ಪ್ರಕೃತಿಯು ನಿಮ್ಮ ದಾಸಿಯಾಗುವುದು, ಪ್ರಕೃತಿಯಿಂದ ಗೌರವವೂ ದೊರೆಯುವುದು, ಸ್ವಮಾನವು ದೊರೆಯುವುದು. ಆದರೆ ಎಲ್ಲವೂ ಇದ್ದರೂ ಬೇಹದ್ ವೈರಾಗ್ಯವೃತ್ತಿಯು ಕಡಿಮೆಯಾಗಬಾರದು. ಯಾವಾಗ ಈ ಬೇಹದ್ದಿನ ವೈರಾಗ್ಯವೃತ್ತಿಯು ವಾಯುಮಂಡಲವನ್ನು ಸ್ವಯಂ ನಿಮ್ಮಲ್ಲಿ ಅನುಭವ ಮಾಡುತ್ತೀರೋ ಅಥವಾ ಸೇವೆಯಲ್ಲಿ ಬಿಜಿಯಾಗಿ (ವ್ಯಸ್ತರಾಗಿ) ಬಿಟ್ಟಿದ್ದೀರೋ? ಪ್ರಪಂಚದ ಜನರಿಗೆ ಸೇವೆಯ ಪ್ರಭಾವವು ಪ್ರತ್ಯಕ್ಷವಾತ್ಮದೆಯಲ್ಲವೇ. ಹಾಗೆಯೇ ಬೇಹದ್ದಿನ ವೈರಾಗ್ಯವೃತ್ತಿಯ ಪ್ರಭಾವವು ಕಂಡುಬರಲಿ. ಆದಿಯಲ್ಲಿ ನಿಮ್ಮಲ್ಲಿ ಸ್ಥಿತಿಯು ಏನಾಗಿತ್ತು? ನೀವು ಪಾಕಿಸ್ತಾನದಲ್ಲಿ ಇದ್ದಾಗ ಸೇವೆಯು ಇರಲಿಲ್ಲ. ಸಾಧನಗಳು ಇದ್ದವು. ಬೇಹದ್ದಿನ ವೈರಾಗ್ಯವೃತ್ತಿಯ ವಾಯುಮಂಡಲವು ಸೇವೆಯನ್ನು ವೃದ್ಧಿ ಮಾಡಿತು. ಆದ್ದರಿಂದ ಯಾರು ಯಾರು ಡೈಮಂಡ್ ಜುಬ್ಲಿಯವರು ಇದ್ದಾರೋ ಅವರಲ್ಲಿ ಆದಿ ಸಂಸ್ಕಾರಗಳು ಇವೆ. ಈಗ ಗುಪ್ತವಾಗಿ (ಮರ್ಜ್) ಬಿಟ್ಟಿವೆ. ಈಗ ಪುನಃ ಬೇಹದ್ ವೈರಾಗ್ಯ ವೃತ್ತಿಯನ್ನು (ಎಮರ್ಜ್) ಪ್ರತ್ಯಕ್ಷ ಮಾಡಿರಿ. ಆದಿರತ್ನಗಳ ಬೇಹದ್ದಿನ ವೈರಾಗ್ಯವೃತ್ತಿಯು ಸ್ಥಾಪನೆ ಮಾಡಿತು. ಈಗ ಹೊಸ ಪ್ರಪಂಚದ ಸ್ಥಾಪನೆಯ ಸಲುವಾಗಿ ಪುನಃ ಅದೇ ಬೇಹದ್ ವೈರಾಗ್ಯ ವೃತ್ತಿಯು, ಅದೇ ವಾಯುಮಂಡಲವನ್ನು (ಎಮರ್ಜ್) ಪ್ರತ್ಯಕ್ಷ ಮಾಡಿರಿ. ಏನು ಅಗತ್ಯವಿದೆ ಎಂಬುದನ್ನು ಕೇಳಿದ್ದೀರಾ?

ಸಾಧನಗಳೇ ಇಲ್ಲದಿದ್ದರೆ, ನನಗೆ ವೈರಾಗ್ಯವೃತ್ತಿಯಿದೆ ಎಂದು ನೀವು ಹೇಳಿದರೆ ಯಾರು ನಂಬುವರು? ಸಾಧನಗಳು ಇರಬೇಕು ಹಾಗೂ ವೈರಾಗ್ಯವು ಇರಬೇಕು. ಮೊದಲಿನ ಸಾಧನಗಳು ಹಾಗೂ ಈಗಿನ ಸಾಧನಗಳಲ್ಲಿ ಎಷ್ಟು ಅಂತರವಿದೆ? ಸಾಧನೆಯು ಅಡಗಿಹೋಗಿ ಬಿಟ್ಟಿದೆ. ಹಾಗೂ ಸಾಧನಗಳು ಪ್ರತ್ಯಕ್ಷವಾಗಿ ಬಿಟ್ಟಿವೆ. ಒಳ್ಳೆಯದಾಯಿತು. ಸಾಧನಗಳನ್ನು ವಿಶಾಲ ಹೃದಯದಿಂದ ಉಪಯೋಗ ಮಾಡಿಕೊಳ್ಳಿರಿ. ಏಕೆಂದರೆ ಸಾಧನಗಳು ನಿಮ್ಮ ಸಲುವಾಗಿಯೇ ಇವೆ. ಆದರೆ ಸಾಧನೆಯನ್ನು (ಮರ್ಜ್) ಗುಪ್ತ ಮಾಡಬೇಡಿರಿ. ಎರಡರ ಬ್ಯಾಲೆನ್ಸ್ ಪೂರ್ತಿ ಇರಬೇಕು. ಕಮಲಪುಷ್ಪ ಸಮಾನ ಆಗಿರಿ ಎಂದು ಪ್ರಪಂಚದ ಜನರಿಗೆ ಹೇಗೆ ನೀವು ಹೇಳುತ್ತೀರೋ ಹಾಗೆಯೇ ಸಾಧನಗಳು ಇದ್ದರೂ ನೀವು ಕಮಲಪುಷ್ಪ ಸಮಾನ ಆಗಿರಿ. ಸಾಧನಗಳು ಕೆಟ್ಟವಲ್ಲ. ಸಾಧನಗಳಂತೂ ನಿಮ್ಮ ಕರ್ಮದ, ಯೋಗದ ಫಲವಾಗಿವೆ. ಆದರೆ ವೃತ್ತಿಯು ಹೇಗಿರಬೇಕು. ಸಾಧನಗಳ ಪ್ರವೃತ್ತಿಯಲ್ಲಿ ಸಾಧನಗಳ ವಶರಾಗಿ ಆಸಕ್ತರಾಗಿ ಬಿಡುವುದಿಲ್ಲ ತಾನೇ? ಕಮಲಪುಷ್ಪ ಸಮಾನ ಅನಾಸಕ್ತ ಹಾಗೂ ತಂದೆಗೆ ಪ್ರಿಯರಾಗಬೇಕು. ಸಾಧನಗಳನ್ನು ಬಳಸಿಕೊಳ್ಳುತ್ತಲೂ ಅವುಗಳ ಪ್ರಭಾವದಲ್ಲಿ ಬರಬಾರದು. ಅನಾಸಕ್ತರಾಗಿರಬೇಕು. ಸಾಧನಗಳು ಬೇಹದ್ದಿನ ವೈರಾಗ್ಯವೃತ್ತಿಯನ್ನು ಮರ್ಜ್(ಗುಪ್ತ) ಮಾಡಬಾರದು. ಈಗ ವಿಶ್ವವು ಅತಿಯಲ್ಲಿ ಹೋಗುತ್ತಾ ಇರುವುದರಿಂದ ಈಗ ಯಾವ ಅವಶ್ಯಕತೆಯಿದೆಯೆಂದರೆ ಸತ್ಯವಾದ ವೈರಾಗ್ಯವೃತ್ತಿಯದು. ವಾಯುಮಂಡಲವನ್ನು ತಯಾರು ಮಾಡುವವರು ನೀವಾಗಿದ್ದೀರಿ. ಮೊದಲು ನಿಮ್ಮಲ್ಲಿ ಹಾಗೂ ಆಮೇಲೆ ವಿಶ್ವದಲ್ಲಿ ಆ ವಾಯುಮಂಡಲವನ್ನು ತಯಾರು ಮಾಡಿರಿ. ಹಾಗೂ ಡೈಮಂಡ್ ಜುಬ್ಲಿಯವರು ಏನು ಮಾಡುವಿರಿ? ಬೇಹದ್ದಿನ ವಾಯುಮಂಡಲದ ಆಲೆಯನ್ನು ಪ್ರಸಾರ ಮಾಡುವಿರಲ್ಲವೇ? ನೀವಂತೂ ಅನುಭವಿಯಾಗಿದ್ದೀರಿ. ಪ್ರಾರಂಭದ ಅನುಭವ ಇದೆಯಲ್ಲವೇ. ಸರ್ವಸ್ವವೂ ಇತ್ತು. ದೇಶೀ ತುಪ್ಪವನ್ನು ತಿನ್ನಿರೆಂದರೆ ಎಷ್ಟು ತಿನ್ನಲು ಸಾಧ್ಯವಿದೆಯೋ ಅಷ್ಟೂ ತಿನ್ನಬಹುದಾಗಿತ್ತು. ಆದರೂ ಸಹ ಬೇಹದ್ದಿನ ವೈರಾಗ್ಯವೃತ್ತಿಯು ಇತ್ತು. ಪ್ರಪಂಚದ ಜನರೇನೋ ಶುದ್ಧ ತುಪ್ಪ ತಿನ್ನುತ್ತಾರೆ.

ಆದರೆ ನೀವು ಕುಡಿಯುತ್ತಿದ್ದೀರಿ. ತುಪ್ಪದ ನದಿಗಳನ್ನು ನೋಡಿದಿರಿ. ಆದ್ದರಿಂದ ಡೈಮಂಡ್ ಜೂಬ್ಲಿಯವರು ವಿಶೇಷ ಕಾರ್ಯವನ್ನು ಮಾಡಿರಿ ಪರಸ್ಪರರಲ್ಲಿ ಒಟ್ಟಿಗೆ ಸೇರಿದ್ದೀರಿ. ಆದ್ದರಿಂದ ರೂಪ್ ರಿಹಾನ್ (ಆತ್ಮಿಕ ವಾರ್ತಾಲಾಪ) ಮಾಡಿಕೊಳ್ಳಿರಿ. ಹೇಗೆ ಸೇವೆಯ ಬಗ್ಗೆ ಮೀಟಿಂಗ್ ಮಾಡುತ್ತೀರೋ ಹಾಗೆಯೇ ಇದರ ಮೀಟಿಂಗ್ ಮಾಡಿರಿ. ಬಾಪ್‌ದಾದಾರವರು ಏನು ಹೇಳುತ್ತೇವೋ, ಬಯಸುತ್ತೇವೋ ಒಂದು ಸೆಕೆಂಡಿನಲ್ಲಿ ಅಶರೀರಿಯಾಗಿ ಬಿಡಿ ಎಂದು. ಅದರ ಬುನಾದಿಯು ಈ ಬೇಹದಿನ ವೈರಾಗ್ಯವೃತ್ತಿ ಆಗಿದೆ. ಇಲ್ಲದಿದ್ದರೆ ನೀವು ಎಷ್ಟೇ ಪ್ರಯತ್ನ ಮಾಡಿದರೂ ಒಂದು ಸೆಕೆಂಡಿನಲ್ಲಿ ಅಶರೀರಿಯಾಗಲು ಸಾಧ್ಯವಾಗುವುದಿಲ್ಲ. ಯುದ್ಧದಲ್ಲಿಯೇ ತೊಡಗಿರುತ್ತೀರಿ. ಆದರೆ ಎಲ್ಲಿ ವೈರಾಗ್ಯವಿದೆಯೋ, ಈ ವೈರಾಗ್ಯವೇ ಯೋಗ್ಯ ಭೂಮಿಯಾಗಿದೆ. ಇದರಲ್ಲಿ ಏನು ಬೀಜವನ್ನು ಬಿತ್ತುತ್ತೀರೋ ಅದರ ಫಲವು ತಕ್ಷಣವೇ ದೊರೆಯುವುದು. ಹಾಗಾದರೆ ಏನು ಮಾಡಬೇಕು? ಎಲ್ಲರಿಗೂ ಏನು ಇಚ್ಛೆ ಮೂಡಬೇಕೆಂದರೆ, ನಾವೂ ಸಹ ಈಗ ವೈರಾಗ್ಯ ವೃತ್ತಿಯಲ್ಲಿ ಹೋಗಬೇಕು ಎಂದು. ಒಳ್ಳೆಯದು, ಏನು ಮಾಡಬೇಕೆಂದು ತಿಳಿದುಕೊಂಡಿದ್ದೀರಾ? ಸಹಜವಾಗಿದೆಯೋ ಅಥವಾ ಕಷ್ಟವಾಗಿದೆಯೋ? ಅಲ್ಪ ಸ್ವಲ್ಪ ಆಕರ್ಷಣೆಯಂತೂ ಆಗುವುದೋ ಅಥವಾ ಇಲ್ಲವೋ? ಸಾಧನಗಳು ತನ್ನ ಕಡೆಗೆ ಆಕರ್ಷಣೆ ಮಾಡುವುದಿಲ್ಲವೇ?

ಈಗ ಏನು ಅಭ್ಯಾಸವಾಗಬೇಕೆಂದರೆ ಯಾವಾಗ ಬೇಕಾದರೆ ಆಗ. ಎಲ್ಲಿ ಬೇಕಾದರೆ ಅಲ್ಲಿ, ಎಂತಹ ಸ್ಥಿತಿಯು ಬೇಕಾದರೆ ಅಂತಹ ಸ್ಥಿತಿಯಲ್ಲಿ ಒಂದು ಸೆಕೆಂಡಿನಲ್ಲಿ ಸ್ಥಿತವಾಗಿ ಬಿಡಲು ಸಾಧ್ಯವಾಗಬೇಕು. ಸೇವೆಯಲ್ಲಿ ಬರಬೇಕೆಂದರೆ ಸೇವೆಯಲ್ಲಿ ಬರಬೇಕು. ಸೇವೆಯಿಂದ ದೂರವಾಗಬೇಕೆಂದರೆ, ಒಂದು ಸೆಕೆಂಡಿನಲ್ಲಿ ಅನಾಸಕ್ತರಾಗಿಬಿಡಬೇಕು. ಆಕರ್ಷಿಸಬಾರದು, ನಮಗೆ ಸೇವೆಯನ್ನು ಮಾಡದೇ ಇರಲು ಸಾಧ್ಯವಿಲ್ಲ ಎನ್ನುವಂತಾಗಬಾರದು. ಯಾವಾಗ ಬೇಕಾದರೆ ಆಗ, ಹೇಗೆ ಬೇಕಾದರೆ ಹಾಗೆ ಆ ಸ್ಥಿತಿಯಲ್ಲಿ ಸ್ಥಿತ ಆಗುವ ವಿಲ್‌ಪವರ್ (ಸಂಕಲ್ಪಶಕ್ತಿ, ಮನೋಬಲ) ಇರಬೇಕು. ವಿಲ್‌ಪವರ್ ಇದೆಯೇ? ನಿಲ್ಲಿಸಿ ಎಂದರೆ ನಿಂತು ಹೋಗಬೇಕು. ನೀವು ಫುಲ್ ಸ್ವಾಪ್ ಹಾಕಿದರೆ, ಕ್ಲಶ್ಚನ್‌ಮಾರ್ಕ್ (ಪ್ರಶ್ನಾರ್ಥಕ ಚಿಹ್ನೆ) ಬಿದ್ದು ಬಿಡಬಾರದು. ಫುಲ್ ಸ್ವಾಪ್ ಆಗಿಬಿಡಬೇಕು. ಕೇವಲ ಸ್ವಾಪ್ ಕೂಡ ಅಲ್ಲ ಫುಲ್ ಸ್ವಾಪ್ ಆಗಬೇಕು. ಏನು ಬೇಕೋ ಅದನ್ನು ಕಾರ್ಯರೂಪದಲ್ಲಿ ಮಾಡಲು ಸಾಧ್ಯವಾಗಬೇಕು. ಬಯಸುತ್ತೇವೆ ಆದರೆ ಆಗುವುದು ಕಷ್ಟವೆಂದು ಹೇಳಿದರೆ ಅದನ್ನು ಏನೆಂದು ಕರೆಯುವಿರಿ. ವಿಲ್‌ಪವರ್ ಇದೆಯೆಂದು ಹೇಳುವಿರೋ ಅಥವಾ ಶಕ್ತಿಯಿದೆಯೆಂದು ಹೇಳುವಿರೋ? ವ್ಯರ್ಥದ ಸಮಾಪ್ತಿಯಾಗಬೇಕೆಂದು ಸಂಕಲ್ಪ ಮಾಡಿದ ಕೂಡಲೇ ಒಂದು ಸೆಕೆಂಡಿನಲ್ಲಿ ಸಮಾಪ್ತಿಯಾಗಿ ಬಿಡಬೇಕು.

ಬಾಪ್‌ದಾದಾರವರು ಹೇಳಿದವಲ್ಲವೇ. ಅನೇಕ ಮಕ್ಕಳು ಹೇಳುತ್ತಾರೆ ನಾನು ಯೋಗದಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ ಯೋಗಕ್ಕೆ ಬದಲಾಗಿ ಯುದ್ಧದಲ್ಲಿ ನಿರತರಾಗಿರುತ್ತೇನೆ ಎಂದು. ಯೋಗಿಯಾಗುವುದಿಲ್ಲ, ಯೋಧರಾಗುತ್ತಾರೆ. ಹೀಗೆ ಯುದ್ಧ ಮಾಡುವ ಸಂಸ್ಕಾರವು ಒಂದುವೇಳೆ ಬಹಳಕಾಲ ಇದ್ದರೆ ಏನಾಗುವರು? ಸೂರ್ಯವಂಶೀಯರಾಗುವರೋ ಅಥವಾ ಚಂದ್ರವಂಶೀಯರಾಗುವರೋ? ಸಂಕಲ್ಪ ಮಾಡುತ್ತಲೇ ಆಗಿಬಿಡಬೇಕು. ಸಂಕಲ್ಪ ಮಾಡುವುದು ಹಾಗೂ ಆಗುವುದು ಒಂದು ಸೆಕೆಂಡಿನ ಕಾರ್ಯವಾಗಿದೆ. ಇದನ್ನು ವಿಲ್‌ಪವರ್ (ಮನೋಬಲ) ಎಂದು ಕರೆಯಲಾಗುತ್ತದೆ. ವಿಲ್‌ಪವರ್ ಇದೆಯೋ ಅಥವಾ ಕೇವಲ ತುಂಬಾ ಒಳೊಳ್ಳೆಯ ಪ್ಲಾನ್ ಮಾಡುತ್ತೀರೋ, ಹತ್ತು ಪ್ಲಾನ್ ತಯಾರುಮಾಡಿದರೆ

ಕಾರ್ಯಗತವಾಗುವುದು ಐದು ಮಾತ್ರವೇ ಆಗುವುದು. ಹೀಗಂತೂ ಆಗುವುದಿಲ್ಲ ತಾನೇ? ಇದನ್ನು ಮಾಡುತ್ತೇನೆ. ಇದು ಆಗುತ್ತದೆ, ಅದು ಆಗುತ್ತದೆ ಎಂದು ವಿಚಾರವನ್ನಂತೂ ತುಂಬಾ ಚೆನ್ನಾಗಿ ಮಾಡುತ್ತೀರಿ. ಆದರೆ ಕಾರ್ಯರೂಪದಲ್ಲಿ ತರುವುದರಲ್ಲಿ ಅಂತರವುಂಟಾಗಿ ಬಿಡುತ್ತದೆ. ಆದ್ದರಿಂದ ಈಗ ಎಂತಹ ವಿಲ್ ಪವರ್ ಇರಬೇಕೆಂದರೆ, ಸಂಕಲ್ಪ ಮಾಡಿದ ಕೂಡಲೇ ಕಾರ್ಯಗತವಾಗಿಬಿಟ್ಟಿದೆ ಎನ್ನುವ ಅನುಭವ ಆಗಬೇಕು. ಅಮೃತವೇಳೆಯಲ್ಲಿ ಏನು ಕಂಡು ಬರುತ್ತದೆಯೆಂದರೆ ಕರ್ಮದಲ್ಲಿ ಇಲ್ಲದಿದ್ದರೆ ಯಾವಾಗ ತಂದೆಯೊಂದಿಗೆ ಮಕ್ಕಳು ರೂಪ್ ರಿಹಾನ್ (ಆತ್ಮಿಕ ವಾರ್ತಾಲಾಪ) ಮಾಡುತ್ತಾರೋ ಆಗ ತುಂಬಾ ಒಳ್ಳೊಳ್ಳೆಯ ವಾಗ್ದಾನವನ್ನು ಕೊಡುತ್ತಾರೆ. ಇದನ್ನು ಮಾಡುತ್ತೇವೆ. ಅದನ್ನು ಮಾಡುತ್ತೇವೆ.... ಎಂದು ಹೇಳುತ್ತಿರುತ್ತಾರೆ. ಆದರೆ ಯಾವಾಗ ರಾತ್ರಿಯಾಗುತ್ತದೆಯೋ ಆಗ ಏನು ಫಲಿತಾಂಶವು ಕಂಡುಬರುತ್ತದೆ? ಮಾತು ಕೊಡುವಾಗ ತಂದೆಯನ್ನು ತುಂಬಾ ಖುಷಿ ಮಾಡುತ್ತಾರೆ. ತಂದೆಯೂ ಸಹ ಖುಷಿಯಾಗಿ ಬಿಡುತ್ತಾರೆ. ಏಕೆಂದರೆ ಅಷ್ಟು ಸವಿ ಸವಿಯಾಗಿ ಮಾತನಾಡುತ್ತಾರೆ. ಎಷ್ಟು ಒಳ್ಳೊಳ್ಳೆಯ ಆಶ್ವಾಸನೆ ನೀಡುತ್ತಾರೆಂದರೆ ತಂದೆಯೂ ಖುಷಿಯಾಗಿ ಬಿಡುತ್ತಾರೆ. ವಾಕ್ ನನ್ನ ಮಕ್ಕಳೇ ಎಂದು ಮೆಚ್ಚಿಕೊಳ್ಳುತ್ತಾರೆ. ಬಾಬಾ ನೀವು ಏನು ಹೇಳಿದರೋ ಅದು ಆಗಿಯೇ ಆಗುತ್ತದೆ. ಆಗಿಬಿಟ್ಟಿದೆ ಎಂದು ಹೇಳುತ್ತಾರೆ. ಹೀಗೆ ತುಂಬಾ ಒಳ್ಳೊಳ್ಳೆಯ ಮಾತುಗಳನ್ನು ಹೇಳುತ್ತಾರೆ. ಹಲವರಂತೂ ತಂದೆಗೆ ಎಷ್ಟು ಆಶ್ವಾಸನೆ ನೀಡುತ್ತಾರೆಂದರೆ, ಬಾಬಾ ನಾವು ಆಗದಿದ್ದರೆ ಅನ್ಯರು ಯಾರು ಆಗುವರು. ಬಾಬಾ ಕಲ್ಪ ಕಲ್ಪವೂ ನಾವೇ ಇದ್ದೆವಲ್ಲವೇ ಎಂದು ಹೇಳುತ್ತಾರೆ. ತಂದೆಯು ಖುಷಿಯಾಗಿ ಬಿಡುತ್ತಾರೆ.

(ಸಭಾಂಗಣದಲ್ಲಿ ಹಿಂದೆ ಕುಳಿತಿರುವವರೊಂದಿಗೆ) ಹಿಂದೆ ಕುಳಿತಿರುವವರು ಚೆನ್ನಾಗಿ ಕೇಳುತ್ತಾ ಇದ್ದೀರಲ್ಲವೇ? ಮುಂದೆ ಕುಳಿತಿರುವವರಿಗಿಂತಲೂ ಮುಂಚೆ ಹಿಂದೆ ಕುಳಿತಿರುವವರು ಮಾಡುವಿರಾ? ಕುಳಿತಿರುವುದೇನೋ ಹಿಂದೆ ಕುಳಿತುಕೊಂಡಿದ್ದೀರಿ. ಆದರೆ ನೀವು ಎಲ್ಲರಿಗಿಂತಲೂ ಸಮೀಪವಾಗಿ ಹೃದಯದಲ್ಲಿ ಇದ್ದೀರಿ. ಏಕೆ? ಅನ್ಯರಿಗೆ ಅವಕಾಶ ನೀಡುವ ಸೇವೆ ಮಾಡಿದಿರಲ್ಲವೇ. ಆದ್ದರಿಂದ ಸೇವಾಧಾರಿಗಳು ಸದಾ ತಂದೆಯ ಹೃದಯದಲ್ಲಿ ಇರುತ್ತಾರೆ. ನಾವೂ ಸಹ ಒಂದುವೇಳೆ ದಾದಿಯರಾಗಿದ್ದರೆ ಸ್ವಲ್ಪ ಎಂದು ಎಂದೂ ಯೋಚಿಸಬೇಡಿರಿ. ನೀವು ಎದುರಿನಲ್ಲಿ ಕುಳಿತುಕೊಳ್ಳುವುದೇನು ಹೃದಯದಲ್ಲಿ ಇದ್ದೀರಿ ಹಾಗೂ ಹೃದಯವೂ ಸಹ ಸಾಧಾರಣ ಹೃದಯವಲ್ಲ. ಸಿಂಹಾಸನವಾಗಿದೆ. ಆದ್ದರಿಂದ ಹೃದಯ ಸಿಂಹಾಸನಾಧಿಕಾರಿಯಾಗಿದ್ದೀರಲ್ಲವೇ. ಎಲ್ಲಿಯಾದರೂ ಕುಳಿತಿರಬಹುದು. ಈ ಮೂಲೆಯಲ್ಲಿ ಕುಳಿತಿದ್ದರೂ ಅಥವಾ ಕೆಳಗೆ ಕುಳಿತುಕೊಂಡಿದ್ದರೂ ಸಹ ತಂದೆಯ ಹೃದಯದಲ್ಲಿ ಇದ್ದೀರಿ.

ಎಲ್ಲರೂ ಡೈಮಂಡ್ ಜೂಬ್ಲಿಯನ್ನು ಆಚರಣೆ ಮಾಡಲು ಓಡಿ ಬಂದಿದ್ದೀರಾ? ಕೇವಲ ದಾದಿಯರು ಡೈಮಂಡ್ ಆಗಿದ್ದಾರೋ ಅಥವಾ ನೀವೂ ಸಹ ಡೈಮಂಡ್ ಆಗಿದ್ದೀರೋ? ನೀವೂ ಡೈಮಂಡ್ ಆಗಿದ್ದೀರಲ್ಲವೇ. ನಿಮಿತ್ತವಾಗಿ ಯಜ್ಞದ ಪ್ರಾರಂಭದಲ್ಲಿ ಬಂದವರ ಡೈಮಂಡ್ ಜೂಬ್ಲಿಯನ್ನು ಆಚರಿಸುತ್ತಾರೆ. ಆದರೆ ಮೊದಲು ತಾವು. ಒಳ್ಳೆಯದು - ಡೈಮಂಡ್ ಜೂಬ್ಲಿಯವರು ಕೈ ಎತ್ತಿರಿ. ಆಚರಿಸುತ್ತೀರಿ. ಡೈಮಂಡ್ ಜೂಬ್ಲಿ ಇವರದೇ, ಆದರೆ ನೀವು ಇಲ್ಲದಿದ್ದರೆ ಯಾರು ಆಚರಿಸುತ್ತಾರೆ? ಶೋಭೆಯಂತೂ ಆಚರಣೆ ಮಾಡುವವರಿಂದ ಇದೆ. ಹೀಗೆ ಎಲ್ಲರಿಗೂ ಡೈಮಂಡ್ ಜೂಬ್ಲಿ ಆಚರಣೆ ಮಾಡುವ ಖುಷಿಯಿದೆ. ಏಕೆಂದರೆ ಇವರ ಡೈಮಂಡ್ ಜೂಬ್ಲಿ ಆಗುವುದು ಅರ್ಥಾತ್ ನಮ್ಮ ನಂಬರ್ (ಕ್ರಮ ಸಂಖ್ಯೆಯು) ಬಂದೇ ಬಿಟ್ಟಿತು

ಎನ್ನುವುದು ನಿಮಗೆ ತಿಳಿದಿದೆ. ಇವರು ನಿಸ್ವಾರ್ಥ ಸೇವಾಧಾರಿಯಾಗಿದ್ದಾರೆ. ಆದ್ದರಿಂದ ನೋಡಿ ಖುಷಿಯಾಗುತ್ತದೆ - ಅಸೂಯೆ ಉಂಟಾಗುವುದಿಲ್ಲ. ಇವರದೇ ಏಕೆ ಆಚರಿಸುತ್ತಾರೆ. ನಮ್ಮದನ್ನು ಏಕೆ ಆಚರಿಸುವುದಿಲ್ಲ ಎಂದೆನಿಸುವುದಿಲ್ಲ. ಇವರ ಡೈಮಂಡ್ ಜೂಬ್ಲಿಯನ್ನೇ ಏಕೆ ಆಚರಿಸುತ್ತಾರೆಂದು ಯೋಚಿಸುತ್ತೀರಾ? ಹೀಗೆ ಯೋಚಿಸುತ್ತೀರಾ? ಇಲ್ಲ. ತುಂಬಾ ಖುಷಿಯಿದೆ. ಇದು ಆದಿಕಾಲದ ರತ್ನಗಳ ತ್ಯಾಗದ ಭಾಗ್ಯವಾಗಿದೆ. ಆದ್ದರಿಂದ ಯಾರಿಗೂ ಅಸೂಯೆ ಉಂಟಾಗುವುದಿಲ್ಲ. ಖುಷಿಯಾಗುತ್ತದೆ. ಒಂದುವೇಳೆ, ನಾನೂ ಡೈಮಂಡ್ ಜೂಬ್ಲಿ ಮಾಡಿಸಿಕೊಳ್ಳಲು ಅರ್ಹಳಾಗಿದ್ದೇನೆಂದು ಅಸೂಯೆಯು ಇರುವುದು. ಆದರೆ ಇದು ಇವರ ತ್ಯಾಗದ ಭಾಗ್ಯವಾಗಿದೆ. ಆದ್ದರಿಂದ ಯಾರಿಗೂ ಅಸೂಯೆಯುಂಟಾಗುವುದಿಲ್ಲ ನೋಡಿರಿ, ಇವರ ತ್ಯಾಗವು ನಿಮ್ಮೆಲ್ಲರನ್ನೂ ಕರೆತಂದಿದೆ. ಒಂದುವೇಳೆ ಇವರು ನಿಮಿತ್ತರಾಗದಿದ್ದರೆ ನೀವೆಲ್ಲಿ ಬರುತ್ತಿದ್ದಿರಿ. ವಿದೇಶಗಳಲ್ಲಿಯೂ ಆದಿ ರತ್ನಗಳು ನಿಮಿತ್ತರಾಗಿದ್ದರಿಂದ ನೀವು ಜನ್ಮ ತೆಗೆದುಕೊಂಡಿರಿ. ಆದ್ದರಿಂದ ಚೆನ್ನಾಗಿ ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡಿರಿ. ಬಾಪ್‌ದಾದಾರೂ ಸಹ ಖುಷಿಯಾಗಿದ್ದೇವೆ. ಒಳ್ಳೆಯದು.

ಹತ್ತು ವರ್ಷದವರದೂ ಆಚರಣೆ ಮಾಡುತ್ತಿರುತ್ತಾರೆ. ಡಬಲ್ ವಿದೇಶೀಯರದನ್ನು ಆಚರಣೆ ಮಾಡಿದ್ದೇವಲ್ಲವೇ. ಈಗ ಈ ತಂಡದಲ್ಲಿಯೂ ಸಹ 10 ವರ್ಷದವರು ಅನೇಕರು ಇರಬಹುದು. ಹೀಗೆ ಎಲ್ಲರೂ 10 ವರ್ಷದವರಾಗಿರಲಿ ಅಥವಾ 10 ವರ್ಷಕ್ಕಿಂತಲೂ ಮುಂಚಿನವರದಾಗಿರಲಿ ಅವರೆಲ್ಲರಿಗೂ ಬಾಪ್‌ದಾದಾರು ಹೃತೂರ್ವಕವಾಗಿ ಶುಭಾಶಯಗಳನ್ನು ಕೊಟ್ಟು ಆಚರಣೆ ಮಾಡುತ್ತಾ ಇದ್ದೇವೆ. (ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು) ಜೂಬ್ಲಿ ಆಚರಣೆ ಮಾಡುವುದೆಂದರೆ ಎಲ್ಲರ ಆಶೀರ್ವಾದಗಳನ್ನು ತೆಗೆದುಕೊಳ್ಳುವುದಾಗಿದೆ. ಈ ಚಪ್ಪಾಳೆ ತಟ್ಟುವುದು ಅರ್ಥಾತ್ ನಿಮ್ಮೆಲ್ಲರಿಗೂ ಸರ್ವರ ಆಶೀರ್ವಾದಗಳು ಲಭಿಸಿದವು. ಹಾಗೂ ಮೊದಲನೆಯ ಸಲ ಬಂದಿರುವವರೂ ಅನೇಕರಿದ್ದಾರೆ. ಮೊದಲನೆಯ ಸಲ ಬಂದಿರುವವರೆಲ್ಲರಿಗೂ ತೀವ್ರಗತಿಯಲ್ಲಿ ಮುನ್ನಡೆಯುವ ಆಶೀರ್ವಾದಗಳು. ಮೊದಲನೆಯ ಸಲ ಬಂದಿರುವವರಾಗಿರಲಿ, ಅಥವಾ 10 ವರ್ಷ, 20 ವರ್ಷದವರಾಗಿರಲಿ ಪ್ರತಿಯೊಬ್ಬ ಆತ್ಮನೂ ಈ ಬ್ರಾಹ್ಮಣ ಪರಿವಾರದ ವಿಶೇಷ ಶೋಭೆಯಾಗಿದ್ದೀರಿ. ಒಂದು ರತ್ನವು ಕಡಿಮೆಯಾದರೂ ಶೋಭೆಯಿರುವುದಿಲ್ಲ. ಬಾಪ್‌ದಾದಾರವರು ಎಲ್ಲಾ ಮಕ್ಕಳನ್ನೂ ಯಾವ ದೃಷ್ಟಿಯಿಂದ ನೋಡುತ್ತಾರೆಂದರೆ, ಈ ಪ್ರತಿಯೊಬ್ಬ ರತ್ನವೂ ಈ ಬ್ರಾಹ್ಮಣ ಪರಿವಾರದ ಶೃಂಗಾರ ಆಗಿದ್ದಾರೆ ಎಂದು. ಶೃಂಗಾರ ಆಗಿದ್ದೀರಲ್ಲವೇ? ತುಂಬಾ ಅಮೂಲ್ಯವಾದ ಶೃಂಗಾರವಾಗಿದ್ದೀರಿ. ಆದ್ದರಿಂದಲೇ ಇಲ್ಲಿಯವರೆಗೆ ನಿಮ್ಮ ಜಡ ಚಿತ್ರಗಳಿಗೆ ಎಷ್ಟು ಶೃಂಗಾರ ಮಾಡುತ್ತಿರುತ್ತಾರೆ. ಈಗಲೂ ಅಂತಿಮ ಜನ್ಮದವರೆಗೂ ಶೃಂಗಾರವು ಆಗುತ್ತಾ ಇರುತ್ತದೆ. ಇಂತಹ ಖುಷಿಯಿದೆಯೇ? ಭಗವಂತನ ಶೃಂಗಾರವಾಗುವುದು ಕಡಿಮೆಯ ವಿಶೇಷತೆಯಾಗಿದೆಯೇ?

ಒಳ್ಳೆಯದು- ಯಾರು ಆದಿ ರತ್ನಗಳಿದ್ದಾರೋ, ಯಾರ ಡೈಮಂಡ್ ಜೂಬ್ಲಿಯು ಆಚರಿಸಲ್ಪಡುತ್ತಾ ಇದೆಯೋ ಅವರೊಂದಿಗೆ ಈ ಪ್ರಶ್ನೆಯನ್ನು ಕೇಳುತ್ತೇವೆ. ಆದಿ ರತ್ನಗಳಿಗೆ ಯಾವ ಕಾರ್ಯವು ತುಂಬಾ ಸಹಜವಾಗಿದೆ? ಅನ್ಯರಿಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ ಆದಿ ರತ್ನಗಳಿಗೆ ತುಂಬಾ ಸಹಜ ಹಾಗೂ ಸ್ವಾಭಾವಿಕ (ನ್ಯಾಚುರಲ್) ಆಗಿದೆ. ಅದು ಯಾವ ಕಾರ್ಯವಾಗಿದೆ? ಉತ್ತರ ಕೊಡಿ (ಬಾಬಾರನ್ನು ನಮ್ಮವರನ್ನಾಗಿ ಮಾಡಿಕೊಳ್ಳುವುದು)

(ಎಲ್ಲರೊಂದಿಗೆ) ನಿಮಗೆ ಬಾಬಾರವರನ್ನು ನಿಮ್ಮವರನ್ನಾಗಿ ಮಾಡಿಕೊಳ್ಳುವುದು ಸಹಜವಾಗಿದೆಯೋ ಅಥವಾ ಕಷ್ಟವಾಗಿದೆಯೋ? ಒಳ್ಳೆಯದು ನಿಮ್ಮವರನ್ನಾಗಿ ಮಾಡಿಕೊಂಡಿದ್ದೀರೋ ಅಥವಾ ಮಾಡಿಕೊಳ್ಳುತ್ತಾ ಇದ್ದೀರೋ? ಮಾಡಿಕೊಂಡುಬಿಟ್ಟಿರಾ - ಪಕ್ಕಾ? ಅಥವಾ ಒಮ್ಮೊಮ್ಮೆ ಹೀಗೆ (ಕತ್ತನ್ನು ಹಿಂದೆ ತಿರುಗಿಸುವುದು) ಮಾಡಿಬಿಡುತ್ತೀರೋ? ಬಿಂಕ ಬಿನ್ನಾಣ ಮಾಡುವುದಿಲ್ಲ ತಾನೇ? ಒಮ್ಮೊಮ್ಮೆ ತುಂಬಾ ತುಂಟಾಟ ತೋರಿಸುತ್ತಾರೆ. ಹಾಗಾದರೆ ಬಾಬಾರನ್ನು ನಿಮ್ಮವರನ್ನಾಗಿ ಮಾಡಿಕೊಂಡಿದ್ದೀರಿ. ತಂದೆಯನ್ನು ನಿಮ್ಮವರನ್ನಾಗಿ ಮಾಡಿಕೊಳ್ಳುವುದು ಅರ್ಥಾತ್ ತಂದೆಯ ಜೊತೆ ಹಾಗೂ ಕೈನ ಅನುಭವ ಮಾಡುವುದಾಗಿದೆ. ಆದಿ ರತ್ನಗಳಿಗೆ ತಂದೆಯ ಜೊತೆಯ ಅನುಭವ ಮಾಡುವುದು ತುಂಬಾ ಸಹಜ ಆಗಿದೆ. ಏಕೆಂದರೆ ಸಾಕಾರದಲ್ಲಿ ಜೊತೆಯ ಅನುಭವ ಮಾಡಿದ್ದಾರೆ. ನಿಮಗಂತೂ ಎಮರ್ಜೆ (ಪ್ರಕಟ) ಮಾಡಿಕೊಳ್ಳಬೇಕಾಗುತ್ತದೆ. ಆದರೆ ಇವರು ಪ್ರತ್ಯಕ್ಷದಲ್ಲಿ ನಿನ್ನ ಜೊತೆಯಲ್ಲಿಯೇ ಇರುತ್ತಾರೆ, ನಿನ್ನ ಜೊತೆಯಲ್ಲಿಯೇ ಉಟ ಮಾಡುತ್ತೇನೆ, ನಿನ್ನ ಜೊತೆಯಲ್ಲಿಯೇ ನಡೆದಾಡುತ್ತೇನೆ, ತಿರುಗಾಡುತ್ತೇನೆ...ಎನ್ನುವುದನ್ನು ಪ್ರತ್ಯಕ್ಷವಾಗಿ ಸಾಕಾರದಲ್ಲಿ ಅನುಭವ ಮಾಡಿದ್ದಾರೆ. ಹೀಗೆ ಸಾಕಾರದಲ್ಲಿ ಅನುಭವ ಮಾಡಿರುವ ಸಂಗತಿಯು ಸಹಜವಾಗಿ ನೆನಪಿರುತ್ತದೆ. ಏನು ಇವರ ಅದೃಷ್ಟವಾಗಿದೆಯೆಂದರೆ, ತಂದೆಯ ಜೊತೆಯ ಅನುಭವವನ್ನು ಇವರು ಯಾವಾಗ ಬೇಕಾದರೂ ಮಾಡಬಲ್ಲರು. ಹೀಗಿದೆ ತಾನೇ? ಆದರೆ ವಿಶ್ವನಾಟಕದಲ್ಲಿ ನಿಮಗೆ ವಿಶೇಷವಾಗಿ ಏನು ಒಂದು ಲಿಫ್ಟ್ ಇದೆಯೆಂದರೆ ಅವ್ಯಕ್ತರೂಪದಲ್ಲಿ ಬಂದಿದ್ದೇವೆ. ಸಾಕಾರ ರೂಪದಲ್ಲಿ ವಿಶ್ವನಾಟಕ(ದ್ರಾಮಾ)ದ ಅನುಸಾರವಾಗಿ ಯಾರು ತಡವಾಗಿ ಬಂದಿದ್ದೀರೋ ಅವರಿಗೆ ವಿಶೇಷ ಲಿಫ್ಟ್ ಇದೆ. ಯಾವ ಲಿಫ್ಟ್ ಇದೆ? ಯಾವಾಗ ಬೇಕಾದರೆ ಆಗ ಬಾಪ್‌ದಾದಾರ ವಿಶೇಷ ಸಹಾಯವು ದೊರೆಯುತ್ತದೆ. ಸಂಕಲ್ಪದ ಒಂದು ಹೆಜ್ಜೆಯಿಡುವುದು ನಿಮ್ಮ ಕರ್ತವ್ಯವಾಗಿದೆ ಹಾಗೂ ಸಹಯೋಗದ ಅನೇಕ ಹೆಜ್ಜೆಗಳನ್ನಿಡುವುದು ತಂದೆಯ ಕಾರ್ಯವಾಗಿದೆ. ಆದ್ದರಿಂದ ನಿಮಗೆ ವಿಶೇಷ ಲಿಫ್ಟ್ ಇದೆ. ತಿಳಿಯಿತೇ ನೀವು ಕಡಿಮೆಯೇನಲ್ಲ. ಒಳ್ಳೆಯದು -

ಆದಿ ರತ್ನಗಳಿಗೆ ಬಾಪ್‌ದಾದಾರ ಪದಮದಷ್ಟು ಸರ್ವ ಸಂಬಂಧಗಳಿಂದ ಶುಭಾಶಯಗಳು, ಶುಭಾಶಯಗಳು.

ನಾಲ್ಕು ಕಡೆಯ ಸಿಂಹಾಸನಾಧಿಕಾರಿ ಶ್ರೇಷ್ಠ ಭಾಗ್ಯವಂತ ಆತ್ಮರು, ಸದಾ ಬೇಹದ್ದಿನ ವೈರಾಗ್ಯ ವೃತ್ತಿಯಿಂದ ವಾಯುಮಂಡಲವನ್ನು ನಿರ್ಮಾಣ ಮಾಡುವ ವಿಶೇಷ ಆತ್ಮರು, ಸದಾ ತಮ್ಮ ಶ್ರೇಷ್ಠ ವಿಶೇಷತೆಗಳನ್ನು ಕಾರ್ಯದಲ್ಲಿ ಉಪಯೋಗಿಸುವ ವಿಶೇಷ ಆತ್ಮರು, ಸದಾ ಒಬ್ಬ ತಂದೆಯ ಜೊತೆಯನ್ನು ಹಾಗೂ ಶ್ರೀಮತದ ಕೈಯನ್ನು ಅನುಭವ ಮಾಡುವ ಸಮೀಪ ಆತ್ಮರಿಗೆ ಬಾಪ್‌ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ.

ದಾದಿಯೊಂದಿಗೆ : ಎಲ್ಲರಿಗಿಂತಲೂ ಅಧಿಕ ಆಶೀರ್ವಾದಗಳು ನಿಮಗೆ ದೊರೆಯುತ್ತವೆ. ಎಲ್ಲರಿಗೂ ಈ ನಿಮಿತ್ತ ರತ್ನಗಳೊಂದಿಗೆ ಏಕೆ ಪ್ರೀತಿಯಿದೆ? ಕಾರಣವು ಏನಾಗಿದೆ? ಏಕೆಂದರೆ ಇವರಿಗೆ ತಂದೆಯೊಂದಿಗೆ ಪ್ರತಿಯೊಂದು ಶ್ವಾಸದಲ್ಲಿ ಪ್ರೀತಿಯಿದೆ. ಪ್ರತಿಯೊಂದು ಶ್ವಾಸದಲ್ಲಿಯೂ ಬಾಬಾ ಬಾಬಾ ಎಂದು ನೆನಪಿರುತ್ತದೆಯಲ್ಲವೇ? ಸ್ವಾಭಾವಿಕವಾಗಿ ಇದೆ. ಶ್ರಮವಿಲ್ಲ. ಶ್ರಮಪಡುವ ಅಗತ್ಯವುಂಟಾಗುವುದಿಲ್ಲ. ತಂದೆಯೊಂದಿಗೆ ಇವರಿಗೆ ಎಷ್ಟು ಪ್ರೀತಿಯಿದೆಯೋ ಅಷ್ಟು ನಿಮಗೆ ಇವರೊಂದಿಗೆ ಪ್ರೀತಿಯಿದೆ. ಏಕೆಂದರೆ ಸಾಕಾರದಲ್ಲಿ ನಿಮಿತ್ತರಾಗಿದ್ದಾರೆ. ತಂದೆಯ ಸಮಾನ ಆಗಿದ್ದಾರೆ. ಯಾವಾಗಲಾದರೂ ಯಾರಿಗಾದರೂ ತಿಳಿವಳಿಕೆಯನ್ನು ನೀಡಿದರೆ, ಶಿಕ್ಷಣದ ಸಮಯದಲ್ಲಿ ಯಾರಿಗಾದರೂ ಮನಸ್ಸಿಗೆ

ಹಿತವಾಗುತ್ತದೆ. ಆದರೆ ಆಮೇಲೆ ಏನು ಅನುಭವ ಮಾಡುತ್ತಾರೆಂದರೆ ನನ್ನ ಕಲ್ಯಾಣದ ಭಾವನೆಯಿಂದ ತಿಳಿವಳಿಕೆ ನೀಡಿದರು. ಎಂದು. ಭಾವನೆಯು ಶುಭವಾಗಿರುವುದರಿಂದ ಶಿಕ್ಷಣವು ಮನಸ್ಸಿಗೆ ನಾಟುತ್ತದೆ ಹಾಗೂ ನಿಮಿತ್ತರಾಗುವವರ ವಿಶೇಷ ಬೆನ್ನೆಲುಬು ತಂದೆಯಾಗಿದ್ದಾರೆ. ಶಬ್ದಗಳು ಇವರದಾಗಿರಬಹುದು ಆದರೆ ಬೆಂಬಲವು ತಂದೆಯಾಗಿದ್ದಾರೆ. ಎಂದೂ ಇವರ ಬಾಯಿಯಿಂದ ನಾನು ಎನ್ನುವ ಶಬ್ದವು ಬರುವುದಿಲ್ಲ. ಬಾಬಾ ಬಾಬಾ ಎನ್ನುವ ಶಬ್ದವು ಹೊರಬರುತ್ತದೆ. ಇದು ನೆನಪು ಮಾಡುತ್ತಿದ್ದಾರೆ ಎನ್ನುವುದರ ರುಜುವಾಗಿದೆ. ನಾನು ಎನ್ನುವುದು ಬಾಬಾರಲ್ಲಿ ಅಡಗಿ ಹೋಯಿತು. ಒಳ್ಳೆಯದು-

(ಈ ದಿನ ತುಂಬಾ ಖುಷಿಯಾಗುತ್ತಾ ಇದೆ. ಏನು ಖುಷಿಯಾಗುತ್ತದೆ ಎಂದರೆ 60 ವರ್ಷಗಳು ನಿಮ್ಮ ಪಾಲನೆಯಲ್ಲಿ ಕಳೆದಿವೆಯೆಂದು)

ಖುಷಿಯಂತೂ ನಿಮ್ಮ ಶ್ಲಾಘನೆಯಾಗಿದೆ. ನಿಮ್ಮ ಖುಷಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಯಾವಾಗಲಾದರೂ ಖುಷಿಯು ಮಾಯವಾಗುತ್ತದೆಯೇ? ಒಬ್ಬೊಬ್ಬ ಆದಿರತ್ನವು ಸೇವೆಯ ಸ್ಥಾಪನೆಯ ಸಮಯದವರಿದ್ದಾರೆ. ಇಬ್ಬರೂ ತಮ್ಮ ತಮ್ಮ ಮಹತ್ವವಿದೆ. ಇವರು ಸ್ಥಾಪನೆಯ ಆದಿರತ್ನವಾಗಿದ್ದಾರೆ. ಅವರು ಸೇವೆಯ ಆದಿ ರತ್ನವಾಗಿದ್ದಾರೆ. ನೀವು ಸ್ಥಾಪನೆ ಮಾಡಿದ್ದೀರಿ. ಆದರೆ ಸೇವೆಯ ವೃದ್ಧಿಯನ್ನು ಇವರು ಮಾಡಿದರು. ಓಂ ಶಾಂತಿ.

ರಿವೈಸ್ ಕೋರ್ಸ್ 03-04-1996.

ಸೇವೆಯ ಜೊತೆ ಜೊತೆ ಬೇಹದ್ದಿನ ವೈರಾಗ್ಯ ವೃತ್ತಿಯ ಮೂಲಕ ಹಳೆಯ ಅಥವಾ ವ್ಯರ್ಥ ಸಂಸ್ಕಾರಗಳಿಂದ ಮುಕ್ತರಾಗಿರಿ.

ಸಮಯದ ಸಮೀಪತೆಯ ಅನುಸಾರವಾಗಿ ಈಗ ಯಾವ ಅಲೆಯು ಇರಬೇಕು? ಬೇಹದ ವೈರಾಗ್ಯದ ಅಲೆ, ಯಾವ ವೈರಾಗ್ಯ? ಹದ್ದಿನ ವೈರಾಗ್ಯವೋ ಅಥವಾ ಬೇಹದ್ದಿನ ವೈರಾಗ್ಯವೋ? ಎಷ್ಟು ಸೇವೆಯ ಉತ್ಸಾಹ ಉಲ್ಲಾಸವಿದೆಯೋ ಅಷ್ಟು ಸಮಯದ ಅವಶ್ಯಕತೆಯ ಅನುಸಾರವಾಗಿ ಸ್ವಸ್ಥಿತಿಯಲ್ಲಿ ಬೇಹದ ವೈರಾಗ್ಯವು ಎಷ್ಟಿದೆ? ಏಕೆಂದರೆ ಎಷ್ಟು ಬೇಗ ಪ್ರಜೆಗಳು ತಯಾರಾಗಿ ಬಿಡುತ್ತಾರೆಯೋ ಅಷ್ಟು ನಿಮ್ಮ ಸೇವೆಯ ಸಫಲತೆಯು ಆದ ಹಾಗೆ. ಎಲ್ಲಿಯವರೆಗೆ ನಿಮಿತ್ತ ಆತ್ಮರಾದ ನಿಮ್ಮಲ್ಲಿ ಬೇಹದ ವೈರಾಗ್ಯ ವೃತ್ತಿ ಬರುವುದಿಲ್ಲವೋ ಅಲ್ಲಿಯವರೆಗೆ ಇತರ ಆತ್ಮರಲ್ಲಿ ಕೂಡ ವೈರಾಗ್ಯವೃತ್ತಿ ಬರುವುದಿಲ್ಲ ಮತ್ತು ನೀವು ಬಯಸುತ್ತಿರುವ ಹಾಗೆ ತಂದೆಯ ಪರಿಚಯ ಎಲ್ಲರಿಗೂ ಲಭಿಸುವುದಿಲ್ಲ. ಸದಾ ಕಾಲದ ಬೇಹದ ವೈರಾಗ್ಯವೃತ್ತಿ ಇರಬೇಕು. ಎಂದು ತಿಳಿಸುತ್ತಾ ಶಿವಪರಮಾತ್ಮ ಹೇಳಿರುವ ಮಹಾ ವಾಕ್ಯಗಳಿಂದ ಆತ್ಮಿಕ ಸ್ಥಿತಿಯಲ್ಲಿದ್ದು ಮನನ ಚಿಂತನೆ ಮಾಡಬೇಕಾಗಿರುವ ಸಂಕಲ್ಪಗಳು.

ಆತ್ಮಿಕ ಸ್ಥಿತಿ/ಯೋಗ ಸ್ಥಿತಿ.

ನಾನು ಆತ್ಮ ನಿರಾಕಾರ ಜ್ಯೋತಿರ್ಬಿಂದುಸ್ವರೂಪ, ಶಿವ ಪರಮಾತ್ಮನನ್ನ ತಂದೆ.

1. ನಾನು ಬಾಪ್‌ದಾದಾರವರ ಸದಾ ಸಹಯೋಗಿ ಆಗಿರುವ ಹೃದಯ ಸಿಂಹಾಸನಾಧಿಕಾರಿ.
2. ನಾನು ವಿಶೇಷ ಆತ್ಮ.
3. ನಾನು ಸದಾ ಖುಷಿಯಿಂದ ಇರುತ್ತಾ ಪಾಸ್ ವಿತ್ ಆನರ್ ಆಗಿದ್ದೇನೆ.
4. ದೆಹಾಬಿಮಾನದ ಮೇಲೆ ವೈರಾಗ್ಯವನ್ನು ಪಡೆದಿರುವ ನನಗೆ ಎಲ್ಲಾ ವಿಷಯಗಳಲ್ಲಿ ಬೇಹದ್ ವೈರಾಗ್ಯ ಸದಾ ಕಾಲಕ್ಕಾಗಿ ಇದೆ.
5. ದೇಹದ ಹಳೆಯ ಸಂಸ್ಕಾರಗಳಿಂದ ವೈರಾಗ್ಯ ವಿರುವ ನನಗೆ ಬೇಹದ್ ವೈರಾಗ್ಯ ಸದಾ ಇದೆ.
6. ನಾನು ಹಳೆಯ ಸಂಸ್ಕಾರಗಳಿಂದ ಮುಕ್ತನಾಗಿದ್ದೇನೆ.
7. ಜ್ಞಾನ ಸಾಗರನಾದ ನನ್ನ ಮೇಲೆ ಯಾವ ಸಂಸ್ಕಾರ, ಸಂಬಂಧ ಅಥವಾ ಪದಾರ್ಥವು ದಾಳಿ ಮಾಡಲಾಗುವುದಿಲ್ಲ.
8. ನಾನು ಮಾಸ್ತರ್ ರಚಯಿತನು, ಸಮಯ ನನ್ನ ರಚನೆ.
9. ನನ್ನ ಸಾಧನೆ ಮತ್ತು ಸಾಧನಗಳು ಎರಡು ಸಮಾನವಾಗಿ ಇವೆ, ಪ್ರಕೃತಿ ನನಗೆ ದಾಸಿಯಾಗಿ ಸೇವೆಯನ್ನು ಮಾಡುತ್ತಿದೆ.
10. ನನ್ನ ವೃತ್ತಿ, ಕಮಲ ಪುಷ್ಪ ಸಮಾನವಾಗಿ ಅತೀತ ಮತ್ತು ತಂದೆಗೆ ಪ್ರಿಯವಾಗಿದೆ.
11. ನಾನು ಯಾವಾಗಬೇಕಾದರೆ ಆಗ, ಎಲ್ಲಿಬೇಕಾದರೆ ಅಲ್ಲಿ, ಹೇಗೆ ಬೇಕಾದರೆ ಹಾಗೆ ನನ್ನ ಸ್ಥಿತಿಯನ್ನು ಕ್ಷಣದಲ್ಲಿ ಸ್ಥಿರಪಡಿಸಿಕೊಳ್ಳುತ್ತಿದ್ದೇನೆ.
12. ಸಂಕಲ್ಪ ಮಾಡಿದಾಕ್ಷಣ ಕರ್ಮದಲ್ಲಿ ಬರುವಂತಹ ಮನೋಬಲ (ವಿಲ್ ಪವರ್) ನನ್ನಲ್ಲಿ ಇದೆ.